



# ಭಾರತೀಯ ಕ್ರಿಕೆಟಿಗರಿಗೆ ಉಬ್ಬಸ-ಏದುಸಿರಿನ ಕಾಲ

ಬಾಂಗ್ಲಾದೇಶದಂತಹ ತಂಡವು ಭಾರತದ ಬ್ಯಾಟಿಂಗ್ ಬಿರುಕುಗಳನ್ನು ಅಗಲಗಲ ಮಾಡಿಟ್ಟಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ಅದು ಕೊನೆಯ ಇನಿಂಗ್ಸ್‌ನಲ್ಲಿ ಕೊಟ್ಟ ಮಾಂಝಾ ತಡಕಿ ನೋಡಿಕೊಳ್ಳುವಂತಹದ್ದು.

## ■ ವಿಶಾಖ ಎನ್

‘ಫ್ರೆ ಫಿಟ್ ಆದ ಆಟಗಾರರು ದೇಶಕ್ಕಾಗಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ’ - ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಬಾಂಗ್ಲಾದೇಶದ ವಿರುದ್ಧ ಏಕದಿನ ಪಂದ್ಯಗಳ ಸರಣಿ ಸೋತಾಗ ಹೇಳಿದ ಮಾತಿದು. ಇದನ್ನು ಕೇಳಿಸಿಕೊಂಡ ಮದನಲಾಲ್ ಕೆಂಡಾಮಂಡಲವಾಗಿದ್ದರು. ‘ದೇಶಕ್ಕಾಗಿ ಆಡಲು ತುಡಿತವಿಲ್ಲದವರನ್ನು ಇಟ್ಟುಕೊಂಡರೆ ಇನ್ನೇನಾಗುತ್ತದೆ’ ಎಂಬ ಧಾಟಿಯಲ್ಲಿ ಅವರು ಮಾತಿನ ಚಾಟಿ ಬೀಸಿದ್ದರು.


ಬಾಂಗ್ಲಾದೇಶವು ಭಾರತದ ಎದುರು ಏಕದಿನ ಪಂದ್ಯಗಳ ಸರಣಿಯನ್ನು ಗೆದ್ದಿದ್ದು ಏಳು ವರ್ಷಗಳ ನಂತರ. ಆ ತಂಡವು ಮೊದಲೇ ಮಾಡಿದ್ದ ಗಾಯವನ್ನು ಎರಡನೇ ಟೆಸ್ಟ್‌ನಲ್ಲೂ ಕೆರೆಯಲಾರಂಭಿಸಿತು. ಇದು ತಂಡದ ಮಾನಸಿಕ ಸ್ಥಿತಿಯನ್ನು ಒರೆಗೆಹಚ್ಚಿ ನೋಡಲೇಬೇಕಾಗಿದೆ ಎನ್ನುವುದನ್ನು ಸಾರಿತು.

ಮೆಹದಿ ಹಸನ್ ಮಿರಾಜ್ ಎಂಬ 25 ವರ್ಷದ ತರುಣ ಬಾಂಗ್ಲಾದೇಶದ ಆಫ್‌ಸೈನ್ ಬಲ ಭಾರತದ್ದಕ್ಕಿಂತ ಜೋರಾಗಿದೆ ಎಂದು ತೋರುವ ರೀತಿಯಲ್ಲಿ ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಬೌಲ್ ಮಾಡಿದರು. ಥಾಕಾ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಸೋತಮೇಲೆ

ಅಂಪೈರ್ ಇಂದ ತಮ್ಮ ಟೋಪಿಯನ್ನು ಬೇಸರದಿಂದ ಪಡೆದುಕೊಂಡು ಭಾರವಾದ ಹೆಜ್ಜೆ ಹಾಕತೊಡಗಿದ ಮೆಹದಿ, ನಾಲ್ಕನೇ ಇನಿಂಗ್ಸ್‌ನಲ್ಲಿ 63 ರನ್‌ಗಳಿಗೆ 5 ವಿಕೆಟ್ ಪಡೆದಿದ್ದರು. ಆರ್. ಅಶ್ವಿನ್ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿಗಳನ್ನು ಅವರಿಗೆ ಲೀಲಾಜಾಲವಾಗಿ ಹೊಡೆದದ್ದನ್ನು ಬಿಟ್ಟರೆ ಇಡೀ ಇನಿಂಗ್ಸ್‌ನಲ್ಲಿ ಮೆಹದಿಯ ಮೇಲಾಟವೇ ನಡೆದಿತ್ತು.

ಥಾಕಾ ಟೆಸ್ಟ್‌ನಲ್ಲಿ ಭಾರತದ ಗೆಲುವಿಗೆ ಬೇಕಿದ್ದದ್ದು ಕೇವಲ 145 ರನ್. ಕೆ.ಎಲ್.

ರಾಹುಲ್, ಚೇತೇಶ್ವರ ಪೂಜಾರಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ನಾಲ್ವರೂ ತಂಡದ ಸ್ಕೋರ್ 37 ಆಗುವಷ್ಟರಲ್ಲಿ ಪೆವಿಲಿಯನ್ ಸೇರಿದ್ದರು. ರಾಹುಲ್ ಅವರದ್ದನ್ನು ಹೊರತುಪಡಿಸಿ ಮಿಕ್ಕೈಲ್ಲ ವಿಕೆಟ್‌ಗಳನ್ನು ಮೆಹದಿ ಹಸನ್ ಪಡೆದರು. ಅದಕ್ಕಿಂತ ಮುಖ್ಯವಾಗಿ, ವಿರಾಟ್ ಕೊಹ್ಲಿ ಒಂದು ರನ್ ಗಳಿಸಲು 22 ಎಸೆತಗಳನ್ನು ಆಡಿದ್ದು ಒತ್ತಡದ ಕಲ್ಲನ್ನು ಹೇಗೆ ಕಾಲಿನ ಮೇಲೆ ಹಾಕಿಕೊಂಡರೆನ್ನುವುದಕ್ಕೆ ಸಾಕ್ಷಿ. ಅವರು ಔಟಾಗಿದ್ದನ್ನು ಬಾಂಗ್ಲಾ ಆಟಗಾರರು



ಭಾರತೀಯ ಕ್ರಿಕೆಟ್ ತಂಡಕ್ಕೆ ಈಗ ಶಕ್ತಿಮದ್ದು ಬೇಕಿದೆ...